

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ ವರದಿಗಾರರು ಮತ್ತು ಚೆಂತ್ರ ಸಂಪಾದನಾ ಅಂಬೀಯ ರಜನೆ

ಮಾಹಿತಿ ಹಕ್ಕು ಅಧಿಸಿಯಮ್ 200ರ ನಿಯಮ 4(1)(b)(i)

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ

ಮಾನ್ಯ ಸಭಾಪತಿಯವರು

↓  
ಕಾಯೋದ್ಲೀಂ

ಅಪರ ಕಾಯೋದ್ಲೀಂ

↓

ಮುಖ್ಯ ಚೆಂತ್ರ ಸಂಪಾದಕರು

↓

ಚೆಂತ್ರ ಸಂಪಾದಕರು

↓

ಸಕಾಯಕ ಚೆಂತ್ರ ಸಂಪಾದಕರು/ಅಭಿಲೇಖನಾಧಿಕಾರಿಗಳು

↓

- 1) ವರದಿಗಾರರು 2) ಕಿರಿಯ ಸಕಾಯಕರು 3) ದೂರಾಯತ್ರೆ

## ವರದಿಗಾರರು ಮತ್ತು ಜರ್ಜರ್ ಸಂಭಾದನಾ ಶಾಖೆಯ ಕಾರ್ಯಕ್ರಮ ವಿವರಗಳು.

### ವರದಿಗಾರರ ಶಾಖೆ:

ವರದಿಗಾರರ ಶಾಖೆಯ ಕನಾಡಾ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಅರ್ಪಣೆ ಮಹತ್ವದ ಶಾಖೆಯಾಗಿದ್ದು. ವರದಿಗಾರರ ಶಾಖೆಯ ಕರ್ತವ್ಯ ಮತ್ತು ಇವಾಬ್ಧಾರಿಗಳು ಈ ಮುಂದಿನಂತಹಿಂದಿಂದ:

1. ಅಧಿವೇಶನದ ಸಮಯದಲ್ಲಿ ವಿಧಾನ ಪರಿಷತ್ತಿನ ನಡವಳಿಗಳ ಪದಳಃ ವರದಿಯನ್ನು ಸಿದ್ಧಪಡಿಸುವುದು, ಪ್ರಶ್ನೆಗಳು ಹಾಗೂ ಉತ್ತರಗಳು, ಸಚಿವರ ಹೇಳಕೆಗಳು ಮತ್ತು ನಡವಳಿಗೆ ಸಂಬಂಧಿಸಿದ ಇತರೆ ಪ್ರಶ್ನೆಗಳು, ಸಂಗ್ರಹಣೆ ಮತ್ತು ಅಧಿಕೃತ ವರದಿಗೆ ಅವುಗಳನ್ನು ಅಳವಡಿಸುವುದು.
2. ಸ್ಥಾಯಿ ಸಮಿತಿಗಳ ನಡವಳಿಗಳನ್ನು ಸಿದ್ಧಪಡಿಸುವುದು.
3. ಕಾಲ-ಕಾಲಕ್ಕೆ ರಚನೆಯಾದ ಸದನ ಸಮಿತಿಗಳು, ಆಯ್ದು ಸಮಿತಿಗಳು, ಜಂಟಿ ಆಯ್ದು ಸಮಿತಿಗಳ ನಡವಳಿಗಳನ್ನು ಸಿದ್ಧಪಡಿಸುವುದು.
4. ಸಮಿತಿಗಳೊಂದಿಗೆ ಸ್ಥಳೀಯ ಭೇಟಿಗಳು, ರಾಜ್ಯ ಪ್ರವಾಸಗಳು, ಭಾರತಾರ್ಥ್ಯಂತ ಅಧ್ಯಯನ ಪ್ರವಾಸಗಳಲ್ಲಿ ಮತ್ತು ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸಗಳಲ್ಲಿ ಭಾಗವಹಿಸುವುದು. ಎಲ್ಲಾ ಸಮಿತಿಗಳ ಪ್ರವಾಸ ನಡವಳಿಗಳನ್ನು ಸಿದ್ಧಪಡಿಸುವುದು.
5. ಗೌರವಾನ್ವಿತ ಸಭಾಪತಿಗಳು, ವಿಧಾನ ಪರಿಷತ್ತಿನ ಕಾರ್ಯದಲ್ಲಿ ಕರೆಯುವ ಸಭೆಗಳು ಮತ್ತು ವಿಧಾನ ಪರಿಷತ್ತಿನ ಸಚಿವಾಲಯದ ಪರವಾಗಿ ನಡೆಸಲಾಗುವ ವಿಜಾರ ಸಂಕೀರ್ಣಗಳು ಮತ್ತು ಸಭೆಗಳ ವರದಿಗಳನ್ನು ಸಿದ್ಧಪಡಿಸುವುದು.
6. ಗೌರವಾನ್ವಿತ ಸಭಾಪತಿಗಳ ನಿರ್ಣಯಗಳನ್ನು ಮತ್ತು ಅಭಿಪ್ರಾಯಗಳನ್ನು ಕೂಲಂಕಷಣೆಗಳಿಗೆ ಮತ್ತು ನಡವಳಿಗಳಿಗೆ ತೆಗೆದು ಹಾಕಬೇಕಾದ ಪದಗಳು ಮತ್ತು ವಾರ್ಕ್‌ಗಳನ್ನು ಗುರುತಿಸುವುದು ಮತ್ತು ಅವುಗಳ ಕರಡು ಹಣ್ಣಿಯನ್ನು ಸಿದ್ಧಪಡಿಸುವುದು ಮತ್ತು ಅದನ್ನು

ಜೆಚಾಡ ಸಂಪಾದನಾ ಶಾಖೆಗೆ ಕೆಳುಹಿಸುವುದು ಮತ್ತು ಜೆಚಾಡ ಸಂಪಾದನಾ ಶಾಖೆಯಿಂದ ತಿದ್ದಲ್ಪಟ್ಟ ಕರಡು ಪಟ್ಟಿಯನ್ನು ಮತ್ತೊಮ್ಮೆ ಸಿದ್ಧಪಡಿಸುವುದು.

7. ಕಾಲ-ಕಾಲಕ್ಕೆ ಗೌರವಾನ್ವಿತ ಸಭಾಪತಿಗಳು ಮತ್ತು ಕಾರ್ಯದಶೀಯವರು ಮುಖ್ಯ ಜೆಚಾಡ ಸಂಪಾದಕರು, ಜೆಚಾಡ ಸಂಪಾದಕರು ಕಳೇರಿಗೆ ಸಂಬಂಧಿಸಿದಂತೆ ವಹಿಸಿದ ಇತರೆ ಅಧಿಕೃತ ಕರಡಷ್ಟಗಳನ್ನು ನಿರ್ವಹಿಸುವುದು.

### ಜೆಚಾಡ ಸಂಪಾದನಾ ಶಾಖೆ:

ಕ್ರಾನಿಕಲ್ ವಿಧಾನ ಪರಿಷತ್ತಿನ ಕಾರ್ಯವಿಧಾನ ಕಾಗ್ಲೂ ನಡವಳಕೆಯ ನಿಯಮ ೩೩೨ರ ಪ್ರಕಾರ ಕಾರ್ಯದಶೀಯವರು ಸದನದ ಪ್ರತಿಯೋಂದು ಉಪವೇಶನದಲ್ಲಿಯೂ ಸದನದ ನಡವಳಕೆಗಳನ್ನು ಕುರಿತು ಒಂದು ಮೂರಣ ವರದಿಯನ್ನು ತಯಾರಿಸುವಂತೆ ಏಹಾಡು ಮಾಡತಕ್ಕದ್ದು ಮತ್ತು ಸಭಾಪತಿಯವರು ಕಾಲಕಾಲಕ್ಕೆ ನಿರ್ದೇಶಿಸಬಹುದಾದಂಥ ನಮೂನೆ ಮತ್ತು ಮಾದರಿಯಲ್ಲಿ ಕಾರ್ಯ ಸಾಧ್ಯವಾದಷ್ಟು ಬೇಗನೆ ವರದಿಯನ್ನು ಪ್ರಕಟಿಸತಕ್ಕದ್ದು.

ಜೆಚಾಡ ಸಂಪಾದಕರು ಜೆಚಾಡ ಸಂಪಾದನಾ ಶಾಖೆಯ ಕಾರ್ಯದ ಮೇಲ್ಪ್ರಜಾರಣೆ ಮಾಡುವರು. ಸಹಾಯಕ ಜೆಚಾಡ ಸಂಪಾದಕರಾಗಿ ಕೆಲಸ ಮಾಡಲು ಬವರು ಹಿರಿಯ ಅಭಿಲೇಖನಾಧಿಕಾರಿಗಳನ್ನು ನಿಯುತ್ತಿರುತ್ತಾರೆ. ವರದಿಗಾರರ ಶಾಖೆ ಮತ್ತು ಜೆಚಾಡ ಸಂಪಾದನಾ ಶಾಖೆಗಳು ಮುಖ್ಯ ಜೆಚಾಡ ಸಂಪಾದಕರ ಸಮಗ್ರ ಮೇಲ್ಪ್ರಜಾರಣೆಯ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದೆ.

ಜೆಚಾಡ ಸಂಪಾದಕರು ಮತ್ತು ಮುಖ್ಯ ಜೆಚಾಡ ಸಂಪಾದಕರು ಸರಳೀಕರಣ ಪರಿಶೀಲನೆ ಮತ್ತು ತಪ್ಪಿಗಳನ್ನು ಸರಿಪಡಿಸುವ ಕೆಲಸ ನಿರ್ವಹಿಸುವರು. ಮುಖ್ಯ ಜೆಚಾಡ ಸಂಪಾದಕರು ನಡವಳಗಳನ್ನು ಅಂತರಾಳದಲ್ಲಿ ಪ್ರಕಟಿಸುವ ಮತ್ತು ಮುದ್ರಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅದಕ್ಕೂ ಮೊದಲು ಸಹಾಯಕ ಜೆಚಾಡ ಸಂಪಾದಕರು ಈ ಕೆಳಗಿನ ಕರಡಷ್ಟಗಳನ್ನು ನಿರ್ವಹಿಸುವರು:-

1. ಉಪವೇಶನ ಮುಕ್ತಾಯದ ನಂತರ, ಜೆಜಾಡ ಸಂಪಾದನಾ ಶಾಖೆಯ ವಿಷಯ ನಿವಾಃಕಕರು ಅಯಾ ದಿನದ ನಡವಳಿಗಳನ್ನು ಸಂಗ್ರಹಿಸಿ ಒಂದು ದಿನದ ನಡವಳಿಯ ಮೂರು ಪ್ರತಿಗಳನ್ನು ತಯಾರಿಸಲಾಗುವುದು.
2. ಸಹಾಯಕ ಜೆಜಾಡ ಸಂಪಾದಕರು ಮೇಲೆ ಹೇಳಿದಂತೆ ಸಂಗ್ರಹಿಸಲಾದ ಒಂದು ದಿನದ ನಡವಳಿಗಳನ್ನು ಪರಿಶೀಲನೆ ಮಾಡುವರು ಮತ್ತು ಜುಕ್ಕೆ ಗುರುತಿನ ಪ್ರಶ್ನೆಗಳು ಮತ್ತು ಉತ್ತರಗಳು, ಜುಕ್ಕೆ ಗುರುತಿಲ್ಲದ ಪ್ರಶ್ನೆಗಳು ಮತ್ತು ಉತ್ತರಗಳು, ಸದನದ ಮುಂದೆ ಮಂಡಿಸಲಾದ ಕಾಗದ ಪತ್ರಗಳು, ಸಚಿವರ ಹೇಳಿಗೆಗಳು, ಗೌರವಾನ್ವಿತ ಸಭಾಪತಿಯವರ ಪ್ರಕಟಣೆಗಳು, ಮನೂದಿಗಳಂತಹ ಲಗತ್ತುಗಳನ್ನು ಸರಿಯಾಗಿ ಅಡಕನೊಳಸಲಾಗಿದೆಯೇ ಎಂದು ಸೋಂಡುವುದು. ಒಂದು ವೇಳೆ ಈ ಲಗತ್ತುಗಳು ಕಂಡು ಬರದಿದ್ದಳ್ಲ ಅವುಗಳನ್ನು ಜೆಜಾಡ ಸಂಪಾದಕರ ಮುಖಾಂತರ ಸಂಬಂಧಪಟ್ಟ ವರದಿಗಾರರಿಂದ, ಶಾಸನ ರಚನಾ ಶಾಖೆಯಿಂದ, ಸಂಬಂಧಪಟ್ಟ ಸಚಿವರ ಕಭೀರಿಯಿಂದ ಮತ್ತು ಇಲಾಖೆಗಳಿಂದ ಪಡೆದುಕೊಳ್ಳುವುದು ಮತ್ತು ಸರಿಯಾದ ಸ್ಥಳಗಳಲ್ಲ ಅವುಗಳನ್ನು ಆ ದಿನದ ನಡವಳಿಗೆ ಲಗತ್ತಿಸುವುದು. ಈ ರೀತಿಯಾಗಿ, ಪ್ರಾರಂಭದಲ್ಲ ಪ್ರತಿದಿನದ ನಡವಳಿಗಳನ್ನು ಎಲ್ಲಾ ಲಗತ್ತುಗಳೊಂದಿಗೆ ಸಿಧ್ಧಪಡಿಸಲಾಗುವುದು. ಮೇಲನಂತೆ ಅವುಗಳ ಎಲ್ಲಾ ಅವಶ್ಯಕ ಲಗತ್ತುಗಳೊಂದಿಗೆ ವರದಿಗಳನ್ನು ಸಂಪೂರ್ಣವಾಗಿ ಸಿಧ್ಧಪಡಿಸಲು ಉಪವೇಶನ ಮುಕ್ತಾಯದ ನಂತರ ಒಂದು ತಿಂಗಳ ಸಮಯವನ್ನು ತೆಗೆದುಕೊಳ್ಳುತ್ತದೆ.
3. ಮುದ್ರಣಾಲಯಕ್ಕೆ ಮುದ್ರಣಕ್ಕೆ ಕಚುಹಿಸುವ ಮೊದಲು ಸೆಬ್ಬನೊಂದಿಗೆ ಮೇಲಾಳಣೆಸಿದಂತೆ ಎಲ್ಲಾ ಲಗತ್ತುಗಳನ್ನು ಲಗತ್ತಿಸಬೇಕು. (ಮುದ್ರಣ ಸೆಬ್ಬ) ಮತ್ತು ಆ ಸೆಬ್ಬನ್ನು ಭರವಸೆಗಳ ಸಮಿತಿಗೆ ಕಚುಹಿಸಿಕೊಡಬೇಕು. ಒಂದು ವೇಳೆ ಪ್ರತಿಗಳು ಲಭ್ಯವಿದ್ದಳ್ಲ, ಉಂದ ಕಭೀರಿ ಸೆಬ್ಬಗಳು ಲಗತ್ತುಗಳನ್ನು ಹೊಂದಿರತಕ್ಕಾದ್ದು. ಈ ರೀತಿಯಾಗಿ, ಪರಿಮೂಲ ಸೆಬ್ಬ ಒಂದನ್ನು ಸಂಪಾದನೆಯ ಉದ್ದೇಶಕ್ಕಾಗಿ ಇಟ್ಟುಕೊಳ್ಳುವುದು. ಮತ್ತೊಂದು ಸೆಬ್ಬನ್ನು ಭರವಸೆಗಳನ್ನು ವರ್ಗೀಕರಿಸಲು ಭರವಸೆಗಳ ಸಮಿತಿಗೆ ಕಚುಹಿಸಿಕೊಡಲಾಗುವುದು.

4. ಮೇಲ್ಮಂಡಂತೆ ನಡವಳಗಳನ್ನು ಸಿದ್ಧಪಡಿಸಿದ ನಂತರ, ಪ್ರತಿ ದಿನದ ನಡವಳಗಳಾಗಿ ಸವಿವರವಾದ ಪರಿವಿಡಿಯನ್ನು ಸಕ ತಯಾರಿಸಲಾಗುವುದು. ಶಾಸನ ರಚನಾ ಶಾಖೆಯಂದ ಸಿದ್ಧವಾಗಿರುವ ಸಂಕ್ಷಿಪ್ತ ದಾಖಲೆಯನ್ನು ಪಡೆದುಕೊಂಡು ಪರಿವಿಡಿಯನ್ನು ಸಿದ್ಧಪಡಿಸುವಾಗ ಅಡ್ಡ ಉಲ್ಲೇಖಕ್ಕಾಗಿ ತಾഴೆ ನೋಡುವುದು.

5. ನಂತರ ಮುದ್ರಣ ಸೆಬ್ರನ್ನು ಹೊರತುಪಡಿಸಿ, ಉಂದ ಮೂರು ಸೆಬ್ರಗಳನ್ನು ಬೈಂಡಿಂಗ್‌ಗಾಗಿ ಕಟುಹಿಸಿಕೊಳ್ಳಲಾಗುವುದು. ಬೈಂಡಿಂಗ್ ಆದ ಒಂದು ಸೆಬ್ರನ್ನು ಭರವಸೆಗಳ ಸಮಿತಿಗೆ ಕಟುಹಿಸಲಾಗುವುದು. ಕಳೆರಿ ಸೆಬ್ರನ್ನು ಕಳೆರಿಯಲ್ಲಿಯೇ ಇಟ್ಟಕೊಳ್ಳಲಾಗುವುದು.

ಸಂಪಾದನಾ ಕಾರ್ಯಕ್ರಮ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಸುವೃಜನೆಗೊಳಿಸುವ ನಿಷ್ಟಿನಲ್ಲಿ ಇದು ಮೌದಲ ಹಂತವಾಗಿದೆ. ಈ ಉದ್ದೇಶಕ್ಕಾಗಿ ನಾಲ್ಕು ಕನ್ನಡ ಹಾಗೂ ಒಂದು ಅಂಗ್ಲ ಬಾಷ್ಣಿ ಬಿಂದು ಜನ ಸಹಾಯಕ ಜ್ಞಾನ ಸಂಪಾದಕರ ನಡುವೆ ಸಮಾನವಾಗಿ ನಡವಳಗಳನ್ನು ಹಂಚಲಾಗುವುದು. ಇದನ್ನು ಶಾಖೆಯ ಸಹಾಯಕ ಜ್ಞಾನ ಸಂಪಾದಕರು ಮತ್ತು ಸಹಾಯಕರ ಸೆರೆವಿಸಿಂದ ಈ ಕಾರ್ಯವನ್ನು ಮೂರ್ಕಿಸಲಾಗುವುದು. ಒಂದು ವೇಳೆ, ಉಪವೇಶನವು ದೀರ್ಘಾವಧಿಗೆ ನಡೆದರೆ, ಸಿದ್ಧತೆಯ ಕಾರ್ಯವು ಒಂದು ತಿಂಗಳಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.

ಈ ಸಿದ್ಧತಾ ಕಾರ್ಯದ ನಂತರ, ನಡವಳಗಳನ್ನು (ಮುದ್ರಣ ಸೆಬ್ರ) ಸಂಪಾದನಾ ಕಾರ್ಯಕ್ರಮ ತೆಗೆದುಕೊಳ್ಳಲಾಗುವುದು. ಈ ಉದ್ದೇಶಕ್ಕಾಗಿ ಜ್ಞಾನ ಸಂಪಾದಕರು ಬಿಂದು ಜನ ಸಹಾಯಕ ಜ್ಞಾನ ಸಂಪಾದಕರ ನಡುವೆ ಎಲ್ಲಾ ದಿನಗಳ ನಡವಳಗಳನ್ನು ಹಂಚುವರು. ಒಬ್ಬರೆ ಒಬ್ಬ ಸಹಾಯಕ ಜ್ಞಾನ ಸಂಪಾದಕರಿಗೆ ಒಂದು ವರ್ಷದಲ್ಲಿ 15 ರಿಂದ 20 ದಿನಗಳ ನಡವಳಗಳನ್ನು ಹಂಚಲಾಗುವುದು. ಒಂದು ವರ್ಷದಲ್ಲಿ ಪ್ರತಿ ಸಹಾಯಕ ಜ್ಞಾನ ಸಂಪಾದಕರು ಸುಮಾರು 7000 (ಪಳು ಸಾವಿರ) ಪುಟಗಳಷ್ಟು ನಡವಳಗಳನ್ನು ಪರಿಶೀಲನೆ ಮಾಡಬೇಕಾಗುವುದು. ದಿನಾಂಕ 13-11-2017ರ 13ತನೇ ಬೆಂಗಾಂ

ಅಧಿವೇಶನದಿಂದ ಆಯಾಯ ದಿನದ ಸದನದ ನಡವಣಿಗಳನ್ನು ಅಂತರ್ಜಾಲದಲ್ಲಿ ಪ್ರಚುರ ಹಳಿಸುವ ಸಲುವಾಗಿ ಎಲ್ಲಾ ಸರದಿಗಳನ್ನು ಮಜ್ಞ ಮಾಡಿ ಗಣಕ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

### ಸಹಾಯಕ ಜಜಾಂ ಸಂಪಾದಕರ ಕರ್ತವ್ಯಗಳು

ಸಂಪಾದನಾ ಕಾರ್ಯ ಮಾಡುವಾಗ ಸಹಾಯಕ ಜಜಾಂ ಸಂಪಾದಕರು ಈ ಕೆಳಗಿನ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

1. ನಡವಣಿಗಳು ಶಾಶ್ವತ ಅಧಿಕೃತ ದಾಖಲೆಗಳಾದ ಕಾರಣದಿಂದ ಸಂಪಾದನಾ ಕಾರ್ಯ ಮಾಡುವಾಗ ಅಪುಗಳನ್ನು ಅವರು ಎಚ್ಚರಿಕೆಯಿಂದ ಹದಬೇಕಾಗುತ್ತದೆ.
2. ಸಂದಿಗ್ಧತೆಗಳು ಉಂಟಾದಾಗ, ಡ್ರಾಫ್ಟ್ ನಿಸ್ತಾರ (ರೆಕಾಂಡ್)ಯನ್ನು ಕೇಳಬೇಕಾಗುತ್ತದೆ ಮತ್ತು ಸಂಬಂಧಪಟ್ಟ ವರದಿಗಾರರನ್ನು ಕರೆದು ಮತ್ತು ತಿದ್ದುಪಡಿಗಳನ್ನು ಅನ್ವಯಿಸುವುದಕ್ಕಿಂತ ಮುಂಚಿತವಾಗಿ ಅವರ ಅಂತ ನಡವಣಿಗಳನ್ನು ಪರಿಶೀಲಿಸಬೇಕಾಗುತ್ತದೆ.
3. ಅನೇಕ ತಿದ್ದುಪಡಿಗಳನ್ನು ಹೊಂದಿರುವ ಭಾಗದಲ್ಲಿ, ಆ ಭಾಗವನ್ನು ಮರು ವರದಿಗಾಗಿ ವರದಿಗಾರರಿಗೆ ಕಳುಹಿಸಲಾಗುವುದು. ಮೇಲನಂತೆ ಸಿಧ್ಧಪಡಿಸಲಾದ ಹೊಸ ವರದಿಯನ್ನು, ವ್ಯವಹಾರಗಳನ್ನು, ನಡವಣಿಗಳನ್ನು ಇರಿಸಲಾಗುತ್ತದೆ.
4. ಕಾನ್ಯಾತ ತಪ್ಪಿಗಳು, ವ್ಯಕ್ತಿಗಳ ಹೆಸರು ಮತ್ತು ಗ್ರಾಮಗಳ ಹೆಸರು ಮತ್ತು ಇತರ ತಾಂತ್ರಿಕ ಪದಗಳನ್ನು ಎಚ್ಚರಿಕೆಯಿಂದ ಸರಿಪಡಿಸಬೇಕು.
5. ಪ್ರಶ್ನೆಗಳು ಮತ್ತು ಉತ್ತರಗಳಲ್ಲಿನ ಅನಗತ್ಯ ಭಾಗಗಳನ್ನು ತೆಗೆದು ಹಾಕಬೇಕು.
6. ಒಂದು ದಿನದಲ್ಲಿ ಹಲವಾರು ನಿಯಮಗಳ ಅಡಿಯಲ್ಲಿ ಜೆಡಿಸಲಾದ ವಿಷಯಗಳಿಗೆ ಸರಿಯಾದ ಶೀರೋನಾಮೆ ನೀಡಬೇಕು.

7. ಮನುಂದೆಗಳು, ನಿರ್ಣಯಗಳು ಮತ್ತು ಅಳವಡಿಸಿದ ಭಾಗಗಳನ್ನು ಸರಿಯಾಗಿ ನಿರ್ವಹಿಸಬೇಕು. ಯಾವುದೇ ದೋಷಗಳು ಇದ್ದಲ್ಲ, ಅಂತಹ ದೋಷಗಳನ್ನು ವರದಿಗಾರರು ಯುತ್ತವಾಗಿ ಸರಿಪಡಿಸಬೇಕು.
8. ಈ ರೀತಿಯಾಗಿ, ಸಹಾಯಕ ಜ್ಞಾನ ಸಂಪಾದಕರು ಎಜ್ಜರಿಕೆಯಿಂದ ಮತ್ತು ಸಮೃದ್ಧಿ ಸರಿಪಡಿಸಬೇಕು. ಈಗಾಗಲೇ ಮೇಲೆ ಹೇಳಿದಂತೆ, ಅಧಿವೇಶನವು ಮುಗಿದ ನಂತರ, ವಿಷಯನೂಜಿಯೋಂದಿಗೆ ಮುದ್ರಣ ಸೆಂಟ್ (ಮದ್ರಾಷ್ಟ್ರಾಗಿನ ಸೆಂಟ್) ಭರವನೆ ಸಮಿತಿ ಸೆಂಟ್ ಮತ್ತು ಕಳೆರಿ ಪ್ರತಿಗಳನ್ನು ಸಿದ್ಧಪಡಿಸಲು ಒಂದು ತಿಂಗಳಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
9. ತದನಂತರ, ಪ್ರತಿಯೊಬ್ಬ ಸಹಾಯಕ ಜ್ಞಾನ ಸಂಪಾದಕರು ಸಂಪಾದನಾ ಕಾರ್ಯವನ್ನು ನಿರ್ವಹಿಸುವರು ಹಾಗೂ ಗೌರವಾನ್ವಿತ ಸಭಾಪತಿಗಳು ಮತ್ತು ಕಾರ್ಯದರ್ಶಿಯವರು, ಮುಖ್ಯ ಜ್ಞಾನ ಸಂಪಾದಕರು, ಜ್ಞಾನ ಸಂಪಾದಕರು ಕಳೆರಿಗೆ ಸಂಬಂಧಿಸಿದಂತೆ ವಹಿಸಿದ ಇತರೆ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವುದು.

#### ಅಭಿಲೇಖನಾರ್ಥಿಕಾರಿಗಳು/ವರದಿಗಾರರು:

ಸಮಿತಿ ಸಭೆಗಳ ನಡವಳ ಹಾಗೂ ಅಧಿವೇಶನ ಕಲಾಪಗಳ ಅಕ್ಷರಶಃ ನಡವಳಯನ್ನು ಶೀಲಪ್ರಾಪ್ತಿಯಲ್ಲಿ ಬರೆದುಕೊಂಡು ಒಂದು ಕನ್ನಡ ಮತ್ತು ಆಂಗ್ಲ ಭಾಷೆಗೆ ತಮ್ಮಪ್ರಮೆಗೊಳಿಸುವುದು. ಸಮಿತಿ ಕೃಗೊಳ್ಳುವ ಪ್ರವಾಸ, ಭೇಣ ಕಾರ್ಯಕ್ರಮಗಳಿಗೆ ಹಾಜರಾಗುವುದು ಹಾಗೂ ಅದರ ವರದಿಯನ್ನು ತಯಾರಿಸುವುದು.

### ಕರಿಯ ಸಹಾಯಕರು(1)

ಶಾಖೆಯಂದ ಹೊರಡಿಸಲಾದ ಕಾರ್ಯ ಹಂಚಿಕೆಯಂತೆ ಕಾರ್ಯನಿರ್ವಹಿಸುವುದು.

ಮೇಲಾಧಿಕಾರಿಗಳು ವಹಿಸುವ ಇತರೆ ಕೆಲಸಗಳನ್ನು ನಿರ್ವಹಿಸುವುದು.

### ದಲಾಯತ್ತೆ (4)

ಕಭೀರಿಯನ್ನು ಅಚ್ಚುಕಟ್ಟಾಗಿ ಮತ್ತು ಶುಚಿಯಾಗಿ ಇಡುವುದು. ಕಡತಗಳನ್ನು/ ಪತ್ರಗಳನ್ನು ವಿಧಾನ ಸಭೆ/ವಿಧಾನ ಪರಿಷತ್ತಿನ ಇತರೆ ಶಾಖೆಗಳಿಗೆ ಹಾಗೂ ಇತರೆ ಇಲಾಖೆಗಳಿಗೆ ತಲುಪಿಸುವುದು. ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ನೌಕರರು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

### ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b)(ii)

(ii) ಅಧಿಕಾರಿಗಳ ಮತ್ತು ನೌಕರರ ಅಧಿಕಾರಿಗಳು ಮತ್ತು ಕರ್ತವ್ಯಗಳು

ಕಾರ್ಯದರ್ಶಿ - ಕನಾಂಟಕ ವಿಧಾನ ಪರಿಷತ್ತಿನ ಸಚಿವಾಲಯದ ಮುಖ್ಯಸ್ಥರು, ಮಾನ್ಯ ಸಭಾಪತಿಯವರಿಗೆ ಸಲಕೆ/ಮಾರ್ಗದರ್ಶನ ನೀಡುವುದು.

ಅಧಿಕಾರಿ - ಪ್ರಮುಖವಾದ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವರದಿ ಮಾಡುವುದು.

ಮುಖ್ಯ ಚೆಚಾ ಸಂಪಾದಕರು - ಪ್ರಮುಖವಾದ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವರದಿ ಮಾಡುವುದು.

ಚೆಚಾ ಸಂಪಾದಕರು - ಮುಖ್ಯ ಅಭಿಲೇಖನಾಧಿಕಾರಿಯವರು ಮಂಡಿಸಿದ ಕಡತಗಳ ಪರಿಶೀಲನೆ.

ಸಹಾಯಕ ಚೆಚಾ ಸಂಪಾದಕರು - ಶಾಖೆಯಂದ ಹೊರಡಿಸಲಾದ ಕಾರ್ಯಹಂಚಿಕೆಯಂತೆ ಕಾರ್ಯನಿರ್ವಹಿಸುವುದು.

**ಅಭಿಲೇಖನಾಧಿಕಾರಿ 1 ಮತ್ತು 2 - ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯಂತೆ ಕಾರ್ಯನಿರ್ವಹಿಸುವುದು.** ಶಾಖೆಯ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

**ಅಭಿಲೇಖನಾಧಿಕಾರಿ/ವರದಿಗಾರರು - ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯಂತೆ ಕಾರ್ಯನಿರ್ವಹಿಸುವುದು.**

**ಸಹಾಯಕರು - ಶಾಖೆಯಿಂದ ಹೊರಡಿಸಲಾದ ಕಾರ್ಯಹಂಚಿಕೆಯಂತೆ ಕಾರ್ಯನಿರ್ವಹಿಸುವುದು.** ಶಾಖೆಯ ಮೇಲಾಧಿಕಾರಿಗಳು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

**ದಲಾಯತ್ -** ಕೆಫೇರಿಯನ್ನು ಅಚ್ಚುಕಟ್ಟಾಗಿ ಮತ್ತು ಬುಚಿಯಾಗಿ ಇಡುವುದು. ಕಡತಗಳನ್ನು/ಪತ್ರಗಳನ್ನು ಮೇಲಾಧಿಕಾರಿಗಳಿಗೆ ಹಾಗೂ ಇತರೆ ಶಾಖೆಗಳಿಗೆ ತಲುಪಿಸುವುದು. ಶಾಖೆಯ ಮೇಲಾಧಿಕಾರಿಗಳು ಮತ್ತು ಶಾಖೆಯ ಇತರೆ ನೌಕರರು ವಹಿಸುವ ಕೆಲಸಗಳನ್ನು ನಿರ್ವಹಿಸುವುದು.

### **(iii) ಮಾಹಿತಿ ಹಕ್ಕು ಅಧಿಸಿಯಮು 200ರ ನಿಯಮ 4(1)(b)(iii)**

**ಅಭಿಲೇಖನಾಧಿಕಾರಿ -1 ಮತ್ತು ಅಭಿಲೇಖನಾಧಿಕಾರಿ-2:** ಕಾರ್ಯಹಂಚಿಕೆಯನ್ನಾರ ಶಾಖೆಗೆ ಸಂಬಂಧಪಟ್ಟ ಕಡತಗಳನ್ನು ಜ್ಞಾನಸಂಪಾದಕರಿಗೆ ಮಂಡಿಸುವುದು.

**ಜ್ಞಾನ ಸಂಪಾದಕರು:** ಕಡತಗಳನ್ನು ಪರಿಶೀಲನೆ ಅದರ ಬಗ್ಗೆ ಸೂಕ್ತ ನಿರ್ಣಯಗಳನ್ನು ತೆಗೆದುಹೋಡು ಪ್ರಸ್ತಾವನೆಯನ್ನು ಮುಖ್ಯ ಜ್ಞಾನ ಸಂಪಾದಕರಿಗೆ ಸಲ್ಲಿಸುವುದು.

**ಮುಖ್ಯ ಜ್ಞಾನ ಸಂಪಾದಕರು:** ಪ್ರಸ್ತಾವನೆಯನ್ನು ಪರಿಶೀಲನೆ ಆದೇಶಕ್ಕಾಗಿ ಮಂಡಿಸುವುದು.

**ಅಧಿಕಾರಿ ಕಾರ್ಯದರ್ಶಿ -** ಪ್ರಮುಖವಾದ ವಿಷಯಗಳನ್ನು ಕಾರ್ಯದರ್ಶಿಯವರಿಗೆ ವರದಿ ಮಾಡುವುದು.

**ಕಾರ್ಯದಲ್ಲಿ:** ವಿಶೇಷ ಮಂಡಳ/ಮಂಡಳ ಪ್ರತ್ಯಾಯೋಜಿಸಿದ ಅಧಿಕಾರದಷ್ಟೆಯ ಪ್ರಸ್ತಾವನೆಯ ಬಗ್ಗೆ ಕೈಗೊಳ್ಳಬೇಕಾದ ಅನುಕ್ರಮದ ಕುರಿತು ನಿಣಣಯನುಪುದು ಮತ್ತು ಅವಶ್ಯವಿದ್ದಲ್ಲಿ ಅಂತಿಮ ಆದೇಶಕ್ಕಾಗಿ ಮಾನ್ಯ ಸಭಾಪರಿಯವರಿಗೆ ಕಡತವನ್ನು ಮಂಡಿಸುಪುದು.

**ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b)(iv)**

**ವರದಿಗಾರರ ಮತ್ತು ಜೆಚಾಂ ಸಂಪಾದನಾ ಶಾಖೆಯ ಕಾರ್ಯಗಳ ನಿರ್ವಹಣೆಗೆ ರೂಕ್ಷಿಸುವ ಸೂತ್ರಗಳು:**

**ದಿಲಾಯತ್ತಾ:** ಇವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುಪುದು.

**ಸಹಾಯಕರು:** ಇವರಿಗೆ ವಹಿಸಲಾಗುವ ಕೆಲಸಗಳನ್ನು ಆಯಾ ದಿನದಂದೇ ನಿರ್ವಹಿಸುಪುದು. ಮತ್ತು ಮೇಲಾಧಿಕಾರಿಗಳು ವಹಿಸುವ ಕೆಲಸವನ್ನು ಯಾವುದೇ ತಪ್ಪು ಮಾಡಿ ಕಾರ್ಯನಿರ್ವಹಿಸುಪುದು.

**ಅಭಿಲೀವನಾಧಿಕಾರಿ -1 ಮತ್ತು ಅಭಿಲೀವನಾಧಿಕಾರಿ-2:** ಶಾಖೆಯ ಮೇಲ್ಪ್ರಜಾರಣೆ ಮತ್ತು ಮುಖ್ಯ ಜೆಚಾಂಸಂಪಾದಕರು, ಜೆಚಾಂ ಸಂಪಾದಕರು ವಹಿಸುವ ಕಾರ್ಯಗಳನ್ನು ನಿರ್ವಹಿಸುಪುದು.

**ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (v)**

**ವರದಿಗಾರರ ಮತ್ತು ಜೆಚಾಂಸಂಪಾದನಾ ಶಾಖೆಯ ಕಾರ್ಯಗಳನ್ನು ನೇರವೇರಿಸುಪುಡಿಕ್ಕಾಗಿ ಹೊಂದಿರುವ ಅಥವಾ ನಿಯಂತ್ರಣದಲ್ಲಿರುವ ಅಥವಾ ಉದ್ದೇಶಿಗಳು ಬಳಸುವ ನಿಯಮಗಳು, ಅನುಸೂಜಿಗಳು ಕೈಹಿಡಿಗಳು ಮತ್ತು ದಾಖಲೆಗಳು:**

- 1) ಕನಾಂಟಕ ವಿಧಾನ ಪರಿಷತ್ತಿನ ಕಭೇರಿ ಕಾರ್ಯವಿಧಾನದ ಕೈಯಡಿ ಭಾಗ-1 ಮತ್ತು ಭಾಗ-2
- 2) ಕನಾಂಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಕೆಯ ನಿಯಮಗಳು
- 3) ಭಾರತ ಸಂವಿಧಾನ

4) ಕೋರ್ಟು ಅಂಡ್ ಶರ್ಕರ್ ಅವರ ಪ್ರಾಣಿನ್ ಅಂಡ್ ಮೊಲಸೀಜರ್ ಆಥ ಹಾಳೆಮೆಂಟ್

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (vi)

ವರದಿಗಾರರ ಮತ್ತು ಚರ್ಚಾನಂಪಾದನಾ ಶಾಖೆಯ ನಿಯಂತ್ರಣದಳರುವ ದಸ್ತಾವೇಜುಗಳ ಪ್ರವರ್ಗಗಳ

ವಿವರ ಪಟ್ಟಿ:

1. ಕನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಕಾರ್ಗೋ ನಡವಳಿಕೆಯ ನಿಯಮಗಳು (ಅಂಗ್ ಮತ್ತು ಕನ್ನಡ)
2. ಕರ್ಬ್ಲೇರಿ ಕಂಪ್ಯೂಟರ್ ಉಪಕರಣಗಳು ಕಾರ್ಗೋ ಇತರೆ ವಸ್ತುಗಳ ದಾಖಲಾತಿ ಪಟ್ಟಿ(ಉಗ್ರಾಣ)
3. ಕರ್ಬ್ಲೇರಿ ಹೀಲೋಪಕರಣಗಳು ಕಾರ್ಗೋ ಜೆರಾಕ್ ಯಂತ್ರಗಳು ಇತರೆ ವಸ್ತುಗಳ ದಾಖಲಾತಿ ಪಟ್ಟಿ(ಉಗ್ರಾಣ)
4. ಶೈಕ್ಷಣಿಕ ಪ್ರಸ್ತುತಿಗಳು ಮತ್ತು ಲೇಖನ ಸಾಮಾರ್ಗಿಗಳ ದಾಸ್ತಾನು
5. ಹಿಂದಿನ ಅಧಿಕೇಶನದ ನಡವಳಿಗಳ ಕರ್ಬ್ಲೇರಿ ಪ್ರತಿಗಳು ಕಾರ್ಗೋ ಮುದ್ರಿತ ಪ್ರತಿಗಳ ದಾಸ್ತಾನು
6. ಟಿ.ವಿ. ಕಾಗು ಟೆಲಿಫೋನ್ ಉಪಕರಣಗಳು

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (vii)

ವರದಿಗಾರರ ಮತ್ತು ಚರ್ಚಾನಂಪಾದನಾ ಶಾಖೆಗಳ ಕಾರ್ಯಸೀಲಿತಿಯ ರಚನೆ ಅಥವಾ ಅದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರೊಡನೆ ಸಮಾಲೋಚನೆಯ ಅಥವಾ ಅವರ ಪ್ರಾತಿನಿಧ್ಯವಿರುವಂತೆ ಮಾಡಲು ಇರುವಂಥ ವ್ಯವಸ್ಥೆಗಳ ವಿವರಗಳು:

--ಅನ್ವಯಿಸುವುದಿಲ್ಲ—

ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (viii)

ಮಂಡಳಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಅದರ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಗಳೆ, ಪರಿಷತ್ತುಗಳೆ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆಯೇ ಅಥವಾ ಅಂತಹ ಸಭೆಗಳ ನಡವಳಿಗಳು, ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ ಪಟ್ಟಿ.

--ಅನ್ವಯಿಸುವುದಿಲ್ಲ--

ಮಾಹಿತಿ ಹಕ್ಕು ಅಧಿಸಿಯಮು 200ರ ನಿಯಮ 4(1)(ix)

ವರದಿಗಾರರ ಮತ್ತು ಜೆಚಾಂಸಂಪಾದಕರ ಶಾಖೆಯ ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ

ಶ್ರೀಮತಿ ಕೆ.ಆರ್.ಮಹಾಲಕ್ಷ್ಮಿ  
ಕಾರ್ಯದರ್ಶಿ

ಶ್ರೀಮತಿ ಎನ್.ನಿಮಂಲ  
ಅಪರ ಕಾರ್ಯದರ್ಶಿ

ಶ್ರೀ ಎನ್.ಶೈವಪ್ರಸಾದ್  
ಮುಖ್ಯ ಜೆಚಾಂಸಂಪಾದಕರು

ಶ್ರೀ ಬಿ.ಶೈವಮಾದಯ್ಯ  
ಜೆಚಾಂ ಸಂಪಾದಕರು

ಸಹಾಯಕ ಜೆಚಾಂ ಸಂಪಾದಕರು  
ಶ್ರೀ ಎಂ.ಎನ್.ಶೈವಸ್ವಾಮಿ  
ಶ್ರೀಮತಿ ಎಂ.ಜಿ.ನಾಗರತ್ನ  
ಶ್ರೀಮತಿ ಆರ್.ಜಂಡಿಕಾ  
ಶ್ರೀಮತಿ ಸಿ.ಶ್ರೀದೇವಿ  
ಶ್ರೀ ಜಿ.ರಮೇಶ

ಶ್ರೀ ಬಿ.ಶೈವರ್  
ಅಭಿಪ್ರಾಯನಾಥಿಕಾರಿ-1  
ಶ್ರೀಮತಿ ಲಾಲತಾ.ಎಚ್.ಮಣ್ಣ್ರೋ  
ಅಭಿಪ್ರಾಯನಾಥಿಕಾರಿ-2

ಅಭಿಪ್ರಾಯನಾಥಿಕಾರಿಗಳು

ಶ್ರೀಮತಿ ಕೆ.ಎನ್.ಹಂಸವೇಣಿ  
ಶ್ರೀಮತಿ ಡಿ.ಮೃತ್ರಾದೇವಿ  
ಶ್ರೀ ಅನಿಲ್.ಕುಮಾರ್

ಶ್ರೀ ಎಚ್.ಆರ್.ಪ್ರೇಮ್‌ಕುಮಾರ್  
ಶ್ರೀಮತಿ ಡಿ.ನಾಥಾಗ್ಯ  
ಶ್ರೀಮತಿ ಎಸ್.ಹಿ.ರೆಬಾ

### ವರದಿಗಾರರು

ಶ್ರೀ ಜಿ.ಕೆ.ಪುಟ್ಟರಾಜು  
ಶ್ರೀ ಆರ್.ನಾಗೇಂದ್ರ  
ಶ್ರೀ ಹೆಚ್.ಆರ್.ವಿಜಯಕುಮಾರ್  
ಶ್ರೀಮತಿ ಶ್ರೀವಿದ್ಯಾ  
ಶ್ರೀ ಎಸ್.ಕರ್ನಾಪ್ಪ  
ಶ್ರೀ ವಿ.ಮಾಯಣ್ಣ  
ಶ್ರೀ ಎಲ್.ಲೋಕೇಶ  
ಶ್ರೀಮತಿ ಯೋಗಲಕ್ಷ್ಮಿ  
ಶ್ರೀಮತಿ ಎಸ್.ಕವಿತ  
ಶ್ರೀ ಟಿ.ಸಿ.ಹನುಮಂತರಾಜು  
ಶ್ರೀಮತಿ ಎಂ.ಮೀನಾಜ್ಞಿ  
ಶ್ರೀಮತಿ ಕೆ.ಹೆಮಲತಾ  
ಶ್ರೀಮತಿ ಬಿ.ಎನ್.ನುಶೀಲ  
ಶ್ರೀಮತಿ ಕೆಂತನ ಎಸ್.

ಮಾಹಿತಿ ಹಕ್ಕು ಅಧಿನಿಯಮ 200ರ ನಿಯಮ 4(1)(b) (x)

ವಿಧಾನ ಪರಿಷತ್ತಿನ ಸಚಿವಾಲಯದ ವಿಯಮಗಳ್ಲಿ ಉಪಭಂಡಿಸಿರುವಂತೆ ಪರಿಹಾರದ ಘೋಷಣೆಯು  
ನೇರಿದಂತೆ ಪರದಿಗಾರರ ಮತ್ತು ಜಜಾಂಸಂಬಾದಕರ ಶಾಖೆಯ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನೌಕರರು  
ಪಡೆಯುವ ತಿಂಗಳ ಸಂಬಳ:

| ಅಧಿಕಾರಿ/ನೌಕರರ ಹೆಸರು<br>ಶ್ರೀಮತುಗಳಾದ: | ವೆತನ ಶ್ರೀಲಿ            |
|-------------------------------------|------------------------|
| ಕೆ.ಆರ್.ಮಹಾಲಕ್ಷ್ಮಿ                   | 1,17,700               |
| ಎಸ್.ನಿಮಿಂತ                          | 1,04,600               |
| ಎಸ್.ಶಿವಪ್ರಸಾದ್                      | 94,400-1,09,600        |
| ಜಿ.ಶಿವಮಾದಯ್ಯ                        | <b>43,100 - 83,900</b> |

|                          |                        |
|--------------------------|------------------------|
| ನಕಾಯಕ ಜೆಚಾಡ ನೆಂಹಾದಕರು    | <b>43,100 - 83,900</b> |
| ಅಭಿಲೇವನಾಧಿಕಾರಿಗಳು(13 ಜನ) |                        |
| ವರದಿಗಾರರು (14 ಜನ)        | <b>37,000 - 70,850</b> |
| ದಲಾಯತ್ತೆ (4 ಜನ)          | <b>17,000 - 28,950</b> |

**ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (xi)**

ಎಲ್ಲ ಯೋಜನೆಗಳ ವಿವರಗಳನ್ನು ಸೂಚಿಸುವ ಪ್ರಸ್ತಾವಿತ ವೆಜ್ಞಗಳನ್ನು ಮತ್ತು ಮಾಡಲಾದ ಬಂಪಾಡಿಗೆ ವರದಿಯನ್ನು ಸೂಚಿಸಿ; ಅದರ ಪ್ರತಿಯೊಂದು ಹಜ್ಜಿನ್ನಿಗೆ ಹಂಚಿಕೆ ಮಾಡಲಾದ ಆಯವ್ಯಯ:

- ಅನ್ವಯಿಸುವುದಿಲ್ಲ -

**ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (xii)**

ಹಂಚಿಕೆ ಮಾಡಲಾದ ಮೊಬಿಲಿಗಳನ್ನು ಒಳಗೊಂಡು, ಸಹಾಯ ಥಿಂಗ್ಸ್‌ಕ್ರೆಮೆಗೆ ಜಾರಿಯ ವಿಧಾನವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು.

- ಅನ್ವಯಿಸುವುದಿಲ್ಲ -

**ಮಾಹಿತಿ ಹಕ್ಕು ಅಧಿಸಿಯಮು 2005ರ ನಿಯಮ 4(1)(b) (xiii)**

ನೀಡಿರುವ ರಿಯಾಯಿತಿಗಳು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರ.

- ಅನ್ವಯಿಸುವುದಿಲ್ಲ -

ಮಾಹಿತಿ ಹಕ್ಕು ಅಧಿಸಿಯಮು 200ರ ಸಿಯಮು 4(1)(b) (xiv)

ವರದಿಗಾರರ ಮತ್ತು ಜಂಪಾನ್‌ನಂತರ ಶಾಖೆಯಲ್ಲಿ ಲಭ್ಯವಿರುವ ಅಥವಾ ಹೊಂದಿರುವ, ವಿದ್ಯಾನ್ಳಾನ ರೂಪಕ, ಪರಿವರ್ತನೆಯ ಮಾಹಿತಿಗೆ ಸಂಬಂಧಿಸಿದ ವಿವರಗಳು:

1. ಕರ್ಭೇರಿ ಕಂಪನೀಗಳ ಉಪಕರಣಗಳು ಹಾಗೂ ಇತರೆ ವಸ್ತುಗಳ ದಾಖಲಾತಿ ಪಟ್ಟಣ(ಉಗ್ರಾಣ)
2. ಕರ್ಭೇರಿ ಹೀಲೋಪಕರಣಗಳು ಹಾಗೂ ಜೀರಾಕ್ಸ್ ಯಂತ್ರಗಳು ಇತರೆ ವಸ್ತುಗಳ ದಾಖಲಾತಿ ಪಟ್ಟಣ(ಉಗ್ರಾಣ)
3. ಶೀಷ್ಟಾಪಿ ಮನ್ತರಗಳು ಮತ್ತು ಲೇಬನ ನಾಮಾಗ್ರಿಗಳ ದಾಸ್ತಾನು
4. ಹಿಂದಿನ ಅಧಿವೇಶನದ ನಡವಳಿಗಳ ಕರ್ಭೇರಿ ಪ್ರತಿಗಳು ಹಾಗೂ ಮುದ್ರಿತ ಪ್ರತಿಗಳ ದಾಸ್ತಾನು
5. ಐ.ವಿ. ಹಾಗು ಚೆಲಫೋನ್ ಉಪಕರಣಗಳು

ಮಾಹಿತಿ ಹಕ್ಕು ಅಧಿಸಿಯಮು 200ರ ಸಿಯಮು 4(1)(b) (xv)

— ಅನ್ವಯಸ್ವವಿಲ್ಲ —

ಮಾಹಿತಿ ಹಕ್ಕು ಅಧಿಸಿಯಮು 200ರ ಸಿಯಮು 4(1)(b) (xvi)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು ಮತ್ತು ಪದನಾಮಗಳು ಮತ್ತು ಇತರೆ ವಿವರಗಳು:

1) ಶ್ರೀ ಎಸ್.ಶಿವಪ್ರಸಾದ್

ಮುಖ್ಯ ಜಂಪಾನ್‌ನಂತರ ಹಾಗೂ ಮೊದಲನೆ ಮೇಲ್ಮೈನವಿ ಪ್ರಾಧಿಕಾರ (080-22370945)

2) ಶ್ರೀ ಜ.ಶಿವಮಾದಯ್

ಜಂಪಾನ್‌ನಂತರ ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ. (080-22258576)